

Application for Financial Assistance In Case of Distress or affected by Disaster

ಮುಖ್ಯಮಂತ್ರಿಯವರ ಪರಿಹಾರ ನಿಧಿ
Chief Minister's Relief Fund

ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅಥವಾ
ದುರ್ಘಟನೆಯಿಂದ ನೊಂದ ಸಂತ್ರಸ್ತರು ಆರ್ಥಿಕ ಸಹಾಯ
ಕೋರಿ ಅರ್ಜಿ

Application for Financial Assistance In Case of Distress or affected by Disaster

Step 1 : Pre-requisites documents & Other information.

Application for Financial Assistance In Case of Distress or affected by Disaster

Eligibility: Economically disadvantaged people

Supporting Document:
Real documents relating to the cause of solicitation

Application Fee : NA

Service Charge (Free for Online Submission) : Rs 30

Delivery Time (Days) : NA

Procedure for applying:

- 1) Applicant submits the application
- 2) Verification by DC 3) Application verification by CMRF Caseworker (Hospital Verification) 4) Verification by Section Officers / Special Officers
- 5) Verification by Under Secretary / Special Officer
- 6) Verification by Joint Secretary
- 7) Verification by Accounts Officer
- 8) Send for DBT by Joint Secretaries for amount disbursement

Application for Financial Assistance In Case of Distress or affected by Disaster

Step 2: Search Seva Sindhu in browser.

The screenshot shows a Google search for 'sevasindhu'. The search results include a link to 'sevasindhu.karnataka.gov.in' with a 'Translate this page' option. Below the link, there is a section for 'About Seva Sindhu' and 'Departments & Services'. A map shows the location of 'SEVA SINDHU' in Bengaluru, Karnataka, with an address: '13 CRN Chambers 2nd Floor, Kasturba Rd, above Dhanalakshmi Bank, Bengaluru, Karnataka 560001'. The map also shows nearby landmarks like 'Cubbon Dog Park' and 'Visvesvaraya Industrial & Technological Museum'. A 'People also ask' section is visible at the bottom left of the search results.

Step 3: Click here to login/register.

The screenshot shows the homepage of the Seva Sindhu website. The header includes the logo of the Government of Karnataka and the text 'ಸೇವಾ ಸಿಂಧು SEVA SINDHU'. A prominent button labeled 'CLICK HERE TO LOGIN/REGISTER' is circled in red. Below the header, there is a navigation menu with links for 'ABOUT SEVA SINDHU', 'DEPARTMENTS & SERVICES', 'SERVICE CENTERS', 'REPORTS-DASHBOARD', 'FAQ', and 'CONTACT'. The main banner features a photograph of an elderly man and the text 'Your convenience is our priority'. Below the banner, there are several informational boxes, including one for 'COVID-19: SOP FOR INTERNATIONAL RETURNEES TO KARNATAKA (30-07-2020)' and another for 'COVID-19: INTER-STATE BORDER DISTRICT DAILY TRAVELLERS'.

Application for Financial Assistance In Case of Distress or affected by Disaster

Step 4: Enter the login details. Then click Submit button.

Apply for Service

Check Your Application Status

Submit

Enter Log in id & Password click Submit Button

Step 5 : Citizen Login will be displayed

Menu

Apply for services

View all available services

View Status of Application

Messages & Alerts

ABOUT SERVICE PLUS

Welcome to Service Plus

ServicePlus is a generic application to provide an electronic delivery for all the services provided by The Government to The citizen. The Government of India, State Governments and Local Governments are providing various services to benefit the citizens at Centre, State or Local level primarily Government to Citizen (G2C) and Government to Business (G2B). The services provided are either demand driven or mandated by the legislation. The services provided by Government can be categorized as:

1. Regulatory Services: Regulatory services are services like trade licence, permit for construction of a building etc that can be denied by the Government.
2. Statutory Services: Statutory services are services like Issuance of Birth/Death certificate which cannot be refused by Government.
3. Developmental Services: Developmental Services are services or schemes provided by Government for the benefit of citizens like NREGS, IAY, Old age Pension etc.

The following are the salient features of the software -

1. Service(s) will be created online
2. Citizens will be submitting applications online
3. Service units will be able to receive application online
4. Service units will be able to verify documents and application fee online
5. Service units will be able to escalate application to some other person, in the case of absence of dealing authority, online
6. Citizens will be monitoring Application status online
7. Private Service Access Providers will be participating in the application receipt/submission and service delivery process online message.ejyc.add.mappingsPlease add atleast one mapping

Insukurthi Kalyan Teja

Application for Financial Assistance In Case of Distress or affected by Disaster

Step 6 : Click Apply for services and followed by view all available services.

The screenshot shows the 'Seva Sindhu' portal interface. The top header includes the state emblem, the text 'ಸೇವಾ ಸಿಂಧು Seva Sindhu', and the logo 'ಸೇವಾ ಸಿಂಧು'. Below the header, there are options for 'Themes', 'Language', and the user profile 'Inukurthi Kalyan Teja'. A left-hand menu is visible with the following items: 'Apply for services', 'View all available services', 'View Status of Application', and 'Messages & Alerts'. The 'View all available services' option is highlighted with a red circle and an arrow. Below the menu, the main content area shows 'Apply For Services / View All Available Services' with a 'view' dropdown set to 'KARNATAKA'. A table lists 11 services available in Karnataka.

Sl.No.	Service Name	Department Name	State
1	Accident Relief Fund-KSRTC	Karnataka State Road Transport Corporation	KARNATAKA
2	Accident Relief Fund - NEKRTC	NEKRTC	KARNATAKA
3	Accident Relief Fund-NWKRTC	NWKRTC	KARNATAKA
4	Acid Victim Pension	Directorate of Social Security and Pensions	KARNATAKA
5	Admission for Morarji Desai Residential school - Minority Welfare Department	Minority Welfare Department	KARNATAKA
6	Admission for Pre and Post matric hostels - Minority Welfare Department	Minority Welfare Department	KARNATAKA
7	Agricultural Family Member Certificate / ವ್ಯವಸಾಯಗಾರರ ಕುಟುಂಬದ ವ್ಯಕ್ತಿಗಳಿಗೆ ಪ್ರಮಾಣ ಪತ್ರ	Revenue Department	KARNATAKA
8	Amendment of Bye Laws of Souharda co-operative society	Registrar of Cooperative Societies	KARNATAKA
9	Amendment of License to Manufacture Insecticides	Agriculture Department	KARNATAKA
10	Amendment of Manufacturing License for Micro Nutrients Mixture Fertilizers	Agriculture Department	KARNATAKA
11	Amendment of Manufacturing License for NPK Mixture Fertilizers	Agriculture Department	KARNATAKA

Step 7 : Search the required service and click to open.

The screenshot shows a search results page with a search bar containing 'tress or affected by Disaster' and '1/1' results. A table lists various services, with the 65th entry, 'Application for Financial Assistance In Case of Distress or affected by Disaster', highlighted in orange. The table columns are 'Sl.No.', 'Service Name', 'Department Name', and 'State'.

55	Application for duplicate copy of student marks cards - Law University		KARNATAKA
56	Application for Duplicate Diploma Certificate		KARNATAKA
57	Application for Duplicate Diploma Marks Card	Directorate of Technical Education	KARNATAKA
58	Application for duplicate identity card	Department of Labour	KARNATAKA
59	Application for Educational Assistance	Department of Labour	KARNATAKA
60	Application for Eligibility Certificate- Gulbarga University	Gulbarga University	KARNATAKA
61	Application For Eligibility Certificate- Rani Channamma University	Rani channamma University	KARNATAKA
62	Application for Eligibility Certificate- Sanskrit University	Sanskrit University	KARNATAKA
63	Application for employment registration	Department of Sainik Welfare and Resettlement	KARNATAKA
64	Application for Extension for reservation of storage space/ಮೀಸಲಾತಿ ವರದಿಯು ಕಾರ್ಖಾನಾ ಸ್ಥಳ ವಿಸ್ತರಣೆ ಅರ್ಜಿ	Karnataka State Warehousing Corporation	KARNATAKA
65	Application for Financial Assistance In Case of Distress or affected by Disaster	Chief Minister Relief Fund (CMRF)	KARNATAKA
66	Application for Funeral Assistance	Department of Labour	KARNATAKA
67	Application for Genuiness of Certificates - Law University	Law University	KARNATAKA
68	Application for House Repair Grant - Battle Casualty	Department of Sainik Welfare and Resettlement	KARNATAKA
69	Application for Income Certificate	Revenue Department	KARNATAKA
70	Application for issuance of new license to the contractor under the Contract Labour Act, 1970	Department of Labour	KARNATAKA
71	Application for issue Duplicate or a copy of Passing Certificate - Law University	Law University	KARNATAKA
72	Application for issue of a duplicate or a copy of provisional degree certificate - Law University	Law University	KARNATAKA
73	Application for issue of Certificate of Registration as Seed/Plant Grower of Horticulture crops	Department of Horticulture	KARNATAKA
74	Application for issue of CET Certificate	Department of Sainik Welfare and Resettlement	KARNATAKA

Application for Financial Assistance In Case of Distress or affected by Disaster

Step 10: Fill the application form.

ಅರ್ಜಿದಾರ ವಿವರಗಳು/Applicant Details

ಉನ್ನತ ಪ್ರಾಧಿಕಾರದಿಂದ ಶಿಫಾರಸು/Recommendation From Higher Authority Yes No

ಶಿಫಾರಸು ದಾರರು /Recommended by * shashi

ಗೌರವ ಸೂಚನೆ/Salutation * Sh/Mr.

ಅರ್ಜಿದಾರರ ಪೂರ್ಣ ಹೆಸರು(ಅವಧಾರದಲ್ಲಿ ನಮೂದಿಸುವಂತೆ)/Applicant Full Name (Asper Aadhar) * shashidhara

ನಿಯಂಕಿತರ ವಿವರ/Relative Details * dad/Father

ಅರ್ಜಿದಾರರ ಪುಟ್ಟದ ದಿನಾಂಕ/Applicant's Date of Birth * 09/06/1990

ಅರ್ಜಿದಾರರ ಪುಟ್ಟದ ದಿನಾಂಕ/Applicant's Date of Birth * 09/06/1990

ಅರ್ಜಿದಾರರ ಹೆಸರು/Father/Husband's Name * gangappa

ಅರ್ಜಿದಾರರ ಲಿಂಗ/Gender * Male

ಅರ್ಜಿದಾರರ ಅಧಾರ್ ಗುರುತಿನ ಚೀಟಿ ಸಂಖ್ಯೆ (ಘಟನಾನಂತರದಲ್ಲಿ ಮೃತರ ಅಧಾರ್ ಸಂಖ್ಯೆ) / Applicant's Aadhar Number (In case the aggrieved is dead, Aadhar Card No of the Legal heir) * 887131732516

ವಯಸ್ಸು/Age * 30

ಮೊಬೈಲ್ ಸಂಖ್ಯೆ/Mobile Number * 8197642500

ವಿಧಾನ ಸಭಾ ಚುನಾವಣಾ ಕ್ಷೇತ್ರ / Assembly Electoral constituency * Please Select

ಇ-ಮೇಲ್(ಇದ್ದಲ್ಲಿ) / E-Mail (If any)

ಬಿ.ಪಿ.ಎಲ್ / ಎ.ಪಿ.ಎಲ್ ಪಡೆದ ಚೀಟಿ ಸಂಖ್ಯೆ (ಇದ್ದಲ್ಲಿ) (ಘಟನಾನಂತರದಲ್ಲಿ ಅಧಾರ್ ಕಾರ್ಡಿನಿಂದ ಬಿ.ಪಿ.ಎಲ್ / ಎ.ಪಿ.ಎಲ್ ಪಡೆದ ಚೀಟಿ ಸಂಖ್ಯೆ) / BPL / APL Ration card number of the applicant's (If any) (In case the aggrieved is dead, Ration Card No of the Legal heir) * 56456

ಅರ್ಜಿದಾರರ ವಿಳಾಸ ವಿವರಗಳು/Applicant Address Details

ಮನೆ ಸಂಖ್ಯೆ ಮತ್ತು ರಸ್ತೆ/ House No. & Street * test

ಪ್ರದೇಶ/ಹಳ್ಳಿ/ಬೀದಿ/ Locality / Village /Layout * test

Step 11: Fill the application form.

ಬ್ಯಾಂಕ್ ಖಾತೆ ವಿವರಗಳು (ಘಟನಾನಂತರದಲ್ಲಿ ಅಥವಾ ವಾರಸುದಾರರ ಬ್ಯಾಂಕ್ ಖಾತೆಯ ವಿವರ/ Bank account Details (If the aggrieved is dead, Bank Account Details of the Dead Person))

ಬ್ಯಾಂಕ್ ಖಾತೆ ಸಂಖ್ಯೆ/ Bank Account Number * 5656456456

ಐ.ಎಚ್.ಎಸ್.ಸಿ ಕೋಡ್/ IFSC Code * SBIN000813

ಬ್ಯಾಂಕ್ ಹೆಸರು/ Name Of the Bank * asf

ಶಾಖೆ/ Branch * asf

ಘಟನೆ ವಿವರಗಳು/Incident Details

ಘಟನೆಯ ವಿವರಗಳು/Details of Incident * adf

ಬಾಡಿತರ ಮೃತಪಟ್ಟಿದ್ದರೆ, ಮರಣ ದಿನಾಂಕ/If destitute is dead, mention death date * 06/08/2020

ಘಟನಾನಂತರದಲ್ಲಿ ಆಸ್ಪತ್ರೆಗೆ ದಾಖಲಾದ ದಿನಾಂಕ/In case of hospitalization after the accident, details of the treatment taken Yes/ಹೌದು No/ಇಲ್ಲ

Select district office * Office of District Collectorate(DISTRICT - BIDAR)

Hospital Details/ಆಸ್ಪತ್ರೆ ವಿವರಗಳು

ಆಸ್ಪತ್ರೆಯ ಪ್ರಕಾರ /Hospital type * ಇತರ/Others

ಆಸ್ಪತ್ರೆಗೆ ದಾಖಲಾದ ದಿನಾಂಕ/Date of Admission to Hospital * 14/08/2019

ಆಸ್ಪತ್ರೆಯ ಹೆಸರು/Enter the Name of the Hospital * rg

ವೈದ್ಯಕೀಯ ಚಿಕಿತ್ಸೆಗಾಗಿ ವೆಚ್ಚವಾದ ಒಟ್ಟು ಮೊತ್ತ (ಅಂತಿಮ ಬಿಡುಗಡೆಯ ಪ್ರಕಾರ)/ Total bill amount of Medical Treatment (As per Final Bill) * 25111

ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕ/ Date of discharge from Hospital * 03/08/2020

ಇತರ ವೈದ್ಯಕೀಯ ವೆಚ್ಚದ ವಿವರ (ವೈದ್ಯರ ಸೂಚನೆಯಂತೆ)/ Bill amount of other medical expenses (As prescribed by the Doctor) * 2500

ಆಸ್ಪತ್ರೆ ವಿಳಾಸ /Hospital Address * #####

Application for Financial Assistance In Case of Distress or affected by Disaster

Step 12: Fill the application form.

ಅರ್ಜಿದಾರರ ವಿಳಾಸ ವಿವರಗಳು/Applicant Address Details

ಮನೆ ಸಂಖ್ಯೆ ಮುಖ್ಯ ರಸ್ತೆ/ House No. & Street *	test
ಪ್ರದೇಶ/ಹಳ್ಳಿ/ಬಡಾವಣೆ/ Locality / Village /Layout *	test
ಗುರುತಿಸಿದ ಸ್ಥಳ / ಅಂಚೆ/ Landmark/Post	test
ದೇಶ/Country *	India
ರಾಜ್ಯ/State *	KARNATAKA
ಜಿಲ್ಲೆ/ District *	BENGALURU RURAL
ತಾಲ್ಲೂಕು/ Taluk *	Devanahalli
ಅಂಚೆ /ಪಿನ್ ಕೋಡ್-Postal/Zip Code *	

ಬ್ಯಾಂಕ್ ಖಾತೆ ವಿವರಗಳು (ಫಲಾನುಭವಿಯು ಮೃತಪಟ್ಟಿದ್ದರೆ ಅವರ ವಾರಸುದಾರರ ಬ್ಯಾಂಕ್ ಖಾತೆಯ ವಿವರ/ Bank account Details (If the aggrieved is dead, Bank Account Details of the Dead Person))

ಬ್ಯಾಂಕ್ ಖಾತೆ ಸಂಖ್ಯೆ/ Bank Account Number *	56456454	ಐ.ಎಫ್.ಎಸ್.ಸಿ ಕೋಡ್/ IFSC Code *	SBIN0000813
ಬ್ಯಾಂಕ್ ಹೆಸರು/ Name Of the Bank *	test	ಶಾಖೆ/ Branch *	test

ಘಟನೆ ವಿವರಗಳು/Incident Details

ಘಟನೆಯ ವಿವರಗಳು/Details of Incident *	test
ಬಾಡಿತಾಯ ಮೃತಪಟ್ಟಿದ್ದರೆ, ಮರಣ ದಿನಾಂಕ/If destitute is dead, mention death date	06/08/2020
ಫಲಾನುಭವಿಯು ದುರ್ಘಟನೆಯ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ, ಆಸ್ಪತ್ರೆಯ ವಿವರ/In case of hospitalization after the accident, details of the treatment taken *	<input type="radio"/> Yes/ಹೌದು <input type="radio"/> No/ಇಲ್ಲ
Select district office *	Office of District Collectorate(DISTRICT - BALLARI)

Step 13: Select Sub-District.

Select Location

District *	BENGALURU RURAL
Sub District *	Devanahalli

OK Cancel Clear & Close

Application for Financial Assistance In Case of Distress or affected by Disaster

Step 16 : Click on I agree checkbox and fill the Captcha Code as given & Submit

The screenshot shows a web form with the following sections:

- Language and Status:** Options for Yes/No in Kannada and English. The 'No' option is selected for both.
- Declaration:** A paragraph in Kannada and English stating that the information provided is correct and that the user has not received any other monetary help. Below this is a checkbox labeled 'I Agree' which is checked. An arrow points to it with the text 'Tik Agree'.
- Additional Details:** A dropdown menu for 'Apply to the Office' with 'Chief Minister Relief Fund (CMRF) (STATE)' selected.
- Word verification:** A captcha image showing the characters 'jw62ka'. Below it is a text input field containing 'jw62ka'. An arrow points to the input field with the text 'Enter Characters'. To the right, a button labeled 'Click Submit' has an arrow pointing to it.
- Buttons:** At the bottom right, there are buttons for 'Draft', 'Submit', 'Close', and 'Reset'. The 'Submit' button is circled in red.

Step 17: A fully filled form will be generated for user verification.

The screenshot shows the completed application form with the following details:

- Header:** Logo of the Government of Karnataka, 'ಸೇವಾ ಸಿಂಧು Seva Sindhu', and the 'ಸೇವಾ ಸಿಂಧು' logo.
- Menu:** A sidebar menu with options like 'Apply for services', 'View all available services', and 'View Status of Application'.
- Message:** 'message.draftRefNote'.
- ಅಧಾರ್ ವಿವರ/Aadhar Detail:**
 - ಅಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಸಂಪರ್ಕಿಸಿದೆಯೇ? / Is Yes Aadhar number linked to Bank Account? :
 - ಮರ್ಚೆ/ಮಾನ್ಯತೆ/ಅಥವಾ ಮರ್ಚೆ/ಮಾನ್ಯತೆ ಮೇಲೆ ಅರ್ಜಿ ಸಲ್ಲಿಸುವುದೇ? / Application for Self or on behalf of Applicant
 - ಮರ್ಚೆ/ಮಾನ್ಯತೆ/ಅಥವಾ ಮರ್ಚೆ/ಮಾನ್ಯತೆ ಮೇಲೆ ಅರ್ಜಿ ಸಲ್ಲಿಸುವುದೇ? / Self or on behalf of Applicant? :
- ಅರ್ಜಿದಾರ ವಿವರಗಳು/Applicant Details:**
 - ಉನ್ನತ ಪ್ರಾಧಿಕಾರದಿಂದ ಶಿಫಾರಹ/Recommendation From Higher Authority : Yes
 - ಶಿಫಾರಹದವರು / Recommended by : shashi
 - ನಿರೀಕ್ಷಿಸಿದ ಸೂಚನೆ / Salutation : ಶ್ರೀ/Mr.
 - ಅರ್ಜಿದಾರರ ಪೂರ್ಣ ಹೆಸರು (ಅಥವಾ ಅಧಾರ್ ಸಂಖ್ಯೆ) / Applicant Full Name (Asper Aadhar) : shashidhara
 - ಸಂಬಂಧಿತ ವಿನಯ/Relative Details : ಪತಿ/Father
 - ಪತಿ/ನಂದಿನಿ/ಪತಿ/ನಂದಿನಿ/ಪತಿ/ನಂದಿನಿ / Father/Husband's Name : gangappa
 - ಅರ್ಜಿದಾರರ ಜನ್ಮದ ದಿನಾಂಕ/Date of Birth : 09/09/1990
 - ಲಿಂಗ/Gender : Male
 - ವಯಸ್ಸು/Age : 30

Application for Financial Assistance In Case of Distress or affected by Disaster

Step 18 : A fully filled form will be generated for user verification.

ದಿಂ/Gender :	Male
ವಯಸ್ಸು/Age :	30
ಅರ್ಹರಾದ ಅಥವಾ ಸುರಕ್ಷಿತ ಶಿಕ್ಷಣ ಸಂಸ್ಥೆ (ಉದಾಹರಣೆಯಾಗಿ ಮೃತಪಟ್ಟಿದ್ದರೆ ಮೃತ ವಾರಸುದಾರ ಅಥವಾ ಸುರಕ್ಷಿತ ಶಿಕ್ಷಣ ಸಂಸ್ಥೆ) / Applicant's Aadhar Number (in case the aggrieved is dead, Aadhar Card No of the Legal heir) :	Aadhaar Verified
ಮೊಬೈಲ್ ಸಂಖ್ಯೆ/Mobile Number :	8197842600
ವಿಧಾನ ಸಭಾ ಕುಟುಂಬ ಕ್ಷೇತ್ರ / Assembly Electoral constituency :	ಬಾಲ್ಕಿ/Kaup
ಬಿ.ಪಿ.ಎಸ್ / ಎ.ಪಿ.ಎಸ್ ಪರಿಶಿಷ್ಟ ಶಿಕ್ಷಣ ಸಂಸ್ಥೆ (ಇದ್ದರೆ) (ಉದಾಹರಣೆಯಾಗಿ 58456 ಮೃತಪಟ್ಟಿದ್ದರೆ ಅಥವಾ ವಾರಸುದಾರ ಬಿ.ಪಿ.ಎಸ್ / ಎ.ಪಿ.ಎಸ್ ಪರಿಶಿಷ್ಟ ಶಿಕ್ಷಣ ಸಂಸ್ಥೆ) / BPL / APL Ration card number of the applicant's (if any) (in case the aggrieved is dead, Ration Card No of the Legal heir) :	
ಅರ್ಹರಾದ ವಿಳಾಸ ವಿವರಗಳು/Applicant Address Details	
ಮನೆ ಸಂಖ್ಯೆ ಮತ್ತು ರಸ್ತೆ / House No. & Street :	test
ಗ್ರಾಮ/ಪಟ್ಟಣ/ಲಾಕಾಲ್ / Locality / Village /Layout :	test
ಸುರಕ್ಷಿತ ಸ್ಥಳ / ಒಡೆ / Landmark/Post :	test
ದೇಶ/Country :	India
ರಾಜ್ಯ/State :	KARNATAKA
ಜಿಲ್ಲೆ/ District :	BENGALURU RURAL
ತಾಲ್ಲೂಕು/ Taluk :	Devanahalli
ಪೋಸ್ಟಲ್ ಕೋಡ್-Postal/Zip Code :	584120
ಬ್ಯಾಂಕ್ ಖಾತೆ ವಿವರಗಳು (ಉದಾಹರಣೆಯಾಗಿ ಮೃತಪಟ್ಟಿದ್ದರೆ ಅಥವಾ ವಾರಸುದಾರ ಬ್ಯಾಂಕ್ ಖಾತೆಯ ವಿವರ)/ Bank account Details (If the aggrieved is dead, Bank Account Details of the Dead Person)	
ಬ್ಯಾಂಕ್ ಖಾತೆ ಸಂಖ್ಯೆ / Bank Account Number :	58456454
ಐ.ಐ.ಎಸ್.ಐ ಕೋಡ್ / IFSC Code :	SBIN0000813
ಬ್ಯಾಂಕ್ ಹೆಸರು/ Name Of the Bank :	test

Step 19 : A fully filled form will be generated for user verification.

ಘಟನೆ ವಿವರಗಳು/Incident Details	
ಘಟನೆಯ ವಿವರಗಳು/Details of Incident :	test
ಲಾಭಿಮತಿಯಾದ ಮೃತಪಟ್ಟಿದ್ದರೆ, ಮರಣ ದಿನಾಂಕ/If destitute is dead, mention death date :	08/08/2020
ಉದಾಹರಣೆಯಾಗಿ ಮರಣಾನಂತರ ನೋಡಲ್ ಆಫೀಸರಿಂದ ಚಿಕಿತ್ಸೆ ಪಡೆದಿದ್ದರೆ, No/ಇಲ್ಲ ಆದರೆ ಹೌದು/In case of hospitalization after the accident, details of the treatment taken :	
Select district office :	Office of District Collectorate(DISTRICT - BALLARI)
ಇತರ ವಿವರಗಳು/Other Details	
ನಿಜವಾಗಿಯೇ ಅಥವಾ ಇತರ ಯಾವುದೇ ಯೋಜನೆ/ ಯೋಜನೆ/ ಪ್ರಾಯೋಜಿತ ಯೋಜನೆಗಳಿಂದ ಸಹಾಯ ಪಡೆದಿರಬಹುದೇ/ Whether availed the financial assistance from any other government schemes/insurance /sponsored programmers? :	Yes/ಹೌದು
ಏನು ರಸ್ತೆ ಅಪಘಾತ ಪ್ರಕರಣವೇ ?? Is it an incident of Road Traffic Accident(RTA)/MLC? :	No
ಘಟನೆಯ ಯೋಜನೆಯ ಹೆಸರು ಮತ್ತು ವಿವರಗಳು/ Name and Details of the Insurance / Scheme availed :	58
ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರು ಈ ಮೊದಲು ಸರ್ಕಾರದ ಸಹಾಯದಿಂದ ನಿರೀಕ್ಷಿಸಿದ ಸಹಾಯ ಪಡೆದಿರಬಹುದೇ? Have you any of your family members availed funds from the CM Relief Fund earlier? :	No/ಇಲ್ಲ
ನಿರೀಕ್ಷಿಸಿದ ಪ್ರಕರಣದ ಕುರಿತು ನ್ಯಾಯಾಲಯದಿಂದ ಉದ್ಧಾರವಾಗಿದೆಯೇ ?? Is there any pending case in the court of law? :	No
ಘೋಷಣೆ/Declaration	
<p>ನಿರೀಕ್ಷಿಸಿದ ಸಹಾಯದ ಬಗ್ಗೆ ಸರ್ಕಾರದ ನಿರೀಕ್ಷಿಸಿದ ಸಹಾಯದ ಕೊಂಡು ಈ ಮೂಲಕ ಅರ್ಜಿ ಸಲ್ಲಿಸುತ್ತೇನೆ. ಈ ಮೊದಲಿಂದ ಯಾವುದೇ ಸರ್ಕಾರದ ಯೋಜನೆ/ ಯೋಜನೆ/ ಪ್ರಾಯೋಜಿತ ಯೋಜನೆಗಳಿಂದ ಸಹಾಯ ಪಡೆದಿರಬಹುದೇ. ಈ ಮೂಲಕ ಸರ್ಕಾರದ ಸಹಾಯದ ಬಗ್ಗೆ ನನ್ನ ಅರ್ಜಿಯನ್ನು ಸಲ್ಲಿಸುತ್ತೇನೆ. I have not received any monetary help from any other government Scheme. I also acknowledge that I have read, understood, and will abide by the above listed instructions.</p>	
I Agree :	Yes
Additional Details	

Application for Financial Assistance In Case of Distress or affected by Disaster

Step 20 : A fully filled form will be generated, then click on Attach annexure.

The screenshot shows a web form for applying for financial assistance. It includes a declaration section with text in Kannada and English, and a section for additional details. The draft reference number is Draft_CM804S/2020/00086. A red circle highlights the 'Attach Annexure' button.

Declaration

ನೀವು ಕೆಲವು ಇತರ ಸರ್ಕಾರದ ಸಹಾಯದಿಂದ ಈ ಮೊದಲು ಯಾವುದೇ ಸಹಾಯವನ್ನು ಪಡೆದಿರಬಹುದು? Have you any of your family members availed funds from the CM Relief Fund earlier? : No

ನೀರಿನ ಪ್ರಕರಣದ ಕುರಿತು ಯಾವುದೇ ಪ್ರಕರಣವಿದೆಯೇ? Is there any pending case in the court of law? : No

Additional Details

Apply to the Office: Chief Minister Relief Fund (CMRF) (STATE)

Draft Reference No.: Draft_CM804S/2020/00086 [Click Attach Annexure](#)

10/8/2020 04:53:22 IST <http://serviceonline.gov.in/configureksa>

[Attach Annexure](#) [Edit](#) [Cancel](#) [Click here to initiate new application](#)

MINISTRY OF PANCHAYATI RAJ | Digital India | data.gov.in | .gov.in | Deity | PMINDIA

Site is technically designed, hosted and maintained by National Informatics Centre
Contents on this website is owned, updated and managed by the Ministry of Panchayati Raj
POWERED BY SERVICEPLUS

Step 21 : Attach the annexures.

The screenshot shows the 'ATTACH ENCLOSURE(S)' section of the application. It contains a table with columns for 'Type of Enclosure', 'Enclosure Document', and 'File/Reference'. The table lists various documents to be attached, such as Address Proof, Hospital Bills, Passport Size Photo, BPL card, Death Certificate, Recommendation Letter, and Photo Identity Proof.

Type of Enclosure	Enclosure Document	File/Reference
Address Proof	Driving Licence Document Format	Choose File download.pdf Scan Fetch from DigiLocker
Hospital Bills	Hospital Bills Document Format	Choose File RN815S200000008.pdf Scan Fetch from DigiLocker
Passport Size Photo (35*45)	Passport Size Photo (35*45) Document Format	Choose File wooden-bo...-1584.jpg Scan Fetch from DigiLocker
BPL card (front & Back)	BPL card (front & Back) Document Format	Choose File RN815S200000008.pdf Scan Fetch from DigiLocker
Death Certificate	Death Certificate Document Format	Choose File RN815S200000008.pdf Scan Fetch from DigiLocker
Recommendation Letter	Recommendation Letter Document Format	Choose File RN815S200000008.pdf Scan Fetch from DigiLocker
Photo Identity Proof	Voter ID Document Format	Choose File RN815S200000008.pdf Scan Fetch from DigiLocker

Application for Financial Assistance In Case of Distress or affected by Disaster

Step 22: Attach the annexures & Save annexures.

The screenshot shows a web form for uploading documents. The categories and their respective document types are:

- Photo Identity Proof:** Voter ID
- Identity Proof of Victim (In case you are availing assistance on behalf of someone else):** Driving Licence
- Aadhaar Card:** Aadhaar card
- Any other relevant documents:** Any other relevant documents
- Bank Account(Passbook FirstPage):** Bank Account(Passbook FirstPage)
- Payment/Advance receipts:** Payment/Advance receipts

Each category has a 'Choose File' button (with a file name 'RN815S200000008.pdf'), a 'Scan' button, and a 'Fetch from DigiLocker' button. At the bottom, there is a 'Verify attached files & Save Annexure' section with a 'Save Annexure' button circled in red, along with 'Cancel' and 'Back' buttons.

Step 23: A fully filled form will be generated for user verification.includes attached files.

The screenshot shows the 'Seva Sindhu' portal with a fully filled application form. The form is titled 'message draftRefNote' and contains the following details:

- ಆಧಾರ ವಿವರ/Aadhar Detail:**
 - ಆಧಾರ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕಿಸಿದೆಯೇ? / Is Yes Aadhar number linked to Bank Account? :
 - ಮಾರ್ಗದರ್ಶಿ: ತಾನೇ/ನಿನ್ನಿಗಿಂತ ಅಥವಾ ಮಾರ್ಗದರ್ಶಿಯಿಂದ ಮೃತಪಟ್ಟವರ ಪರವಾಗಿ ಪರಿಚಾರ ಕೀಲಿ ಅರ್ಜಿಯು/ Application for Self or on behalf of Applicant
 - ಮಾರ್ಗದರ್ಶಿ: ತಾನೇ/ನಿನ್ನಿಗಿಂತ ಅಥವಾ ಮಾರ್ಗದರ್ಶಿಯಿಂದ ಮೃತಪಟ್ಟವರ ಪರವಾಗಿ ಪರಿಚಾರ ಕೀಲಿ ಅರ್ಜಿಯು/ Application for Self or on behalf of Applicant?
- ಅರ್ಜಿದಾರ ವಿವರಗಳು/Applicant Details:**
 - ಉನ್ನತ ಪ್ರಾಧಿಕಾರದಿಂದ ಶಿಫಾರಸು/Recommendation From Higher Authority : No
 - ಗೌರವ ಕೀಲಿ/Salutation : ಶ್ರೀ/Mr.
 - ಅರ್ಜಿದಾರನ ಪೂರ್ಣ ಹೆಸರು(ಆಧಾರದ ಸಂಖ್ಯೆಯಂತೆ)/Applicant Full Name (Asper Aadhar) : shashidhara
 - ಸಂಬಂಧಿತರ ವಿವರ/Relative Details : ಪಿತೃ/Father
 - ಪಿತೃ/ನಿನ್ನಿಗಿಂತ ಪತಿ/ನಿನ್ನಿಗಿಂತ ಪತ್ನಿ/Father/Husband's Name : ga
 - ಅರ್ಜಿದಾರನ ಜನ್ಮದ ದಿನಾಂಕ/Applicant's Date of Birth : 09/08/1990
 - ಲಿಂಗ/Gender : Male
 - ವಯಸ್ಸು/Age : 30
 - ಶಾಖೆ (ಆಧಾರ ಸಂಖ್ಯೆಯು) Aadhaar Verified

Application for Financial Assistance In Case of Distress or affected by Disaster

Step 24 : A fully filled form will be generated.

ಹೆಸರು/Name :	test
ವಯಸ್ಸು/Age :	30
ಅರ್ಜಿದಾರರ ಅಥವಾ ಸಂಬಂಧಿತರ ಸಂಖ್ಯೆ (ಅಧಿಕಾರವಹಿಸಿದ ಮೃತಪಟ್ಟಿದ್ದರೆ ಮೃತರ ಅಥವಾ ಅಧಿಕಾರವಹಿಸಿದ ಸಂಬಂಧಿತರ ಸಂಖ್ಯೆ) / Applicant's Aadhar Number (In case the aggrieved is dead, Aadhar Card No of the Legal heir) :	Aadhaar Verified
ಮೊಬೈಲ್ ಸಂಖ್ಯೆ/Mobile Number :	8197842600
ವಿಧಾನ ಸಭಾ ಕುಟುಂಬ ಕ್ಷೇತ್ರ / Assembly Electoral constituency :	ಕಾಪು/Kaup
ಡಿ.ಪಿ.ಎಲ್ / ಎ.ಪಿ.ಎಲ್ ಸಂಖ್ಯೆ (ಇದ್ದರೆ) (ಅಧಿಕಾರವಹಿಸಿದ ಸಂಬಂಧಿತರ ಸಂಖ್ಯೆ) / BPL / APL Ration card number of the applicant's (If any) (In case the aggrieved is dead, Ration Card No of the Legal heir) :	56454
ಅರ್ಜಿದಾರರ ವಿಳಾಸ ವಿವರಗಳು/Applicant Address Details	
ಮನೆ ಸಂಖ್ಯೆ ಮತ್ತು ರಸ್ತೆ / House No. & Street :	test
ಪ್ರದೇಶ/ಅಕ್ಕಿ/ಬೀದಿ/ Locality / Village / Layout :	test
ಸೂಚಕ ಸ್ಥಳ / ಅಂಶ / Landmark/Post :	test
ದೇಶ/Country :	India
ರಾಜ್ಯ/State :	KARNATAKA
ಜಿಲ್ಲೆ/ District :	BELAGAVI
ತಾಲ್ಲೂಕು/ Taluk :	Bailahongala
ಪಿನ್ /ಪಿನ್ ಕೋಡ್-Postal/Zip Code :	584120
ಬ್ಯಾಂಕ್ ಖಾತೆ ವಿವರಗಳು (ಅಧಿಕಾರವಹಿಸಿದ ಮೃತಪಟ್ಟಿದ್ದರೆ ಅದರ ಅಧಿಕಾರವಹಿಸಿದ ಬ್ಯಾಂಕ್ ಖಾತೆಯ ವಿವರ) / Bank account Details (If the aggrieved is dead, Bank Account Details of the Dead Person)	
ಬ್ಯಾಂಕ್ ಖಾತೆ ಸಂಖ್ಯೆ / Bank Account Number :	54554545454
ಐ.ಎಚ್.ಎಸ್.ಪಿ.ಕೋಡ್ / IFSC Code :	SBIN0000814
ಬ್ಯಾಂಕ್ ಹೆಸರು / Name Of the Bank :	test
ಶಾಖೆ / Branch :	s

Step 25 : A fully filled form will be generated.

ಬ್ಯಾಂಕ್ ಹೆಸರು / Name Of the Bank :	test
ಶಾಖೆ / Branch :	s
ಘಟನೆ ವಿವರಗಳು/Incident Details	
ಘಟನೆ ವಿವರಗಳು/Details of Incident :	test
ಅಧಿಕಾರವಹಿಸಿದ ಮೃತಪಟ್ಟಿದ್ದರೆ, ಮರಣದ ದಿನಾಂಕ / If destitute is dead, mention death date :	08/08/2020
ಘಟನೆಯ ನಂತರದ ಚಿಕಿತ್ಸೆಯ ನಂತರ ಆಸ್ಪತ್ರೆಗೆ ದಾಖಲಾದ್ದು / No/ಇಲ್ಲ ಆಸ್ಪತ್ರೆಗೆ ದಾಖಲಾದ್ದು / In case of hospitalization after the accident, details of the treatment taken :	No/ಇಲ್ಲ
Select district office :	Office of District Collectorate(DISTRICT - CHIKKABALLAPURA)
ಇತರ ವಿವರಗಳು/Other Details	
ಇತರ ಯಾವುದೇ ಸರ್ಕಾರಿ ಸಹಾಯ / ಯಾವುದೇ ಯೋಜನೆ / ಯಾವುದೇ ಯೋಜನೆ / Whether availed the financial assistance from any other government schemes/insurance /sponsored programmers? :	No/ಇಲ್ಲ
ಇದು ರಸ್ತೆ ಅಥವಾ ರಸ್ತೆ ಅಪಘಾತ / Is it an incident of Road Traffic Accidents(RTA)/NLC? :	No
ನಿಮ್ಮ ಕುಟುಂಬದ ಯಾವುದೇ ಸದಸ್ಯರು ಈ ಮೊದಲು ಮುಖ್ಯಮಂತ್ರಿಯವರ ಕಾರ್ಯಕ್ರಮದಡಿ ಸಹಾಯ ಪಡೆದಿರಬಹುದೇ? / Have you any of your family members availed funds from the CM Relief Fund earlier? :	No/ಇಲ್ಲ
ಇತರ ಯಾವುದೇ ಸದಸ್ಯರು ಈ ಮೊದಲು ಮುಖ್ಯಮಂತ್ರಿಯವರ ಕಾರ್ಯಕ್ರಮದಡಿ ಸಹಾಯ ಪಡೆದಿರಬಹುದೇ? / Is there any pending case in the court of law? :	No
ಘೋಷಣೆ/Declaration	
ನಾನು/ನಾವು ಈ ಮೂಲಕ ಮುಖ್ಯಮಂತ್ರಿಯವರಿಗೆ ಸಹಾಯ ಕೋರಿ ಈ ಮೂಲಕ ಅರ್ಜಿ ಸಲ್ಲಿಸುತ್ತೇನೆ. ಈ ಮೊದಲು ಯಾವುದೇ ಸರ್ಕಾರಿ ಯೋಜನೆ / ಯಾವುದೇ ಯೋಜನೆ / ಯಾವುದೇ ಯೋಜನೆ / Whether availed the financial assistance from any other government schemes/insurance /sponsored programmers? / I hereby certify that the above information is correct and request for funds from the Chief Minister Relief Fund. I have not received any monetary help from any other government Scheme, I also acknowledge that I have read, understood, and will abide by the above listed instructions.	
I Agree :	Yes

Application for Financial Assistance In Case of Distress or affected by Disaster

Step 26: A fully filled form will be generated, verify Attached files.

ಘೋಷಣೆ/Declaration

ಕೆನ್ನಿಕೊಳ್ಳುವ ಲೇಖಕಿ/ಕೆನ್ನಿಕೊಳ್ಳುವವರು ಸರ್ಕಾರದ ನಿರೀಕ್ಷೆಯಂತೆ ಸರ್ಕಾರದ ಕೊಡುಗೆ ಈ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಮೇಲ್ಕಂಡ ವಿವರಗಳು ಸತ್ಯವಾಗಿವೆ, ಯಾವುದೇ ವಿಷಯ ಅಥವಾ ಯೋಜನೆಗಳ ಮೂಲಕ ಸರ್ಕಾರದ ಸಹಾಯವನ್ನು ಪಡೆದಿರುವುದಿಲ್ಲವೆಂದು ಖಾಸಗಿಯಾಗಿ ಘೋಷಿಸುತ್ತಿದ್ದೇನೆ. ಈಗ ಮೇಲೆ ಘಟಿಸಿರುವುದು ಸರ್ಕಾರದಿಂದ ಒದಗಿಸಿದ, ಅರ್ಜಿಮಾಹಿತಿಯನ್ನು ಸಲ್ಲಿಸಿದ, ಅರ್ಜಿಮಾಹಿತಿಯನ್ನು ಸಲ್ಲಿಸಿ, ಅದಕ್ಕೆ ಅರ್ಜಿಮಾಹಿತಿಯನ್ನು ಪಡೆದು ಕ್ರಮವಹಿಸಿರುವುದು. I hereby certify that the above information is correct and request for funds from the Chief Minister Relief Fund. I have not received any monetary help from any other government Scheme. I also acknowledge that I have read, understood, and will abide by the above listed instructions.

I Agree : Yes

Annexure List

1) Address Proof	Driving Licence
2) Hospital Bills	Hospital Bills
3) Passport Size Photo (35*45)	Passport Size Photo (35*45)
4) BPL card (front & Back)	BPL card (front & Back)
5) Death Certificate	Death Certificate
6) Recommendation Letter	Recommendation Letter
7) Photo Identity Proof	Voter ID
8) Identity Proof of Victim (In case you are availing assistance on behalf of someone else)	Driving Licence
9) Aadhaar Card	Aadhaar card
10) Any other relevant documents	Any other relevant documents
11) Bank Account(Passbook FirstPage)	Bank Account(Passbook FirstPage)
12) Payment/Advance receipts	Payment/Advance receipts

Additional Details

Apply to the Office: Chief Minister Relief Fund (CMRF) (STATE)

Draft Reference No : Draft_CM8043/2020/00086

Step 27: A fully filled form will be generated and click Submit.

Additional Details

Apply to the Office: Chief Minister Relief Fund (CMRF) (STATE)


Draft Reference No : Draft_CM8043/2020/00086 **Click Make Payment**

MINISTRY OF PANCHAYATI RAJ
Digital India
data.gov.in
india.gov.in
Deity
PMINDIA


Site is technically designed, hosted and maintained by National Informatics Centre
Contents on this website is owned, updated and managed by the Ministry of Panchayati Raj
POWERED BY SERVICEPLUS

Application for Financial Assistance In Case of Distress or affected by Disaster

Step 28 : Click on Make Payment.



Step 29: Seva Sindhu acknowledgement will be generated.



Application for Financial Assistance In Case of Distress or affected by Disaster

Step 30: Seva Sindhu acknowledgement will be generated. And click on Export to PDF.

Documents Submitted / ದಾಖಲಾತಿಗಳನ್ನು ಸಲ್ಲಿಸಿದವುಗಳ ಪಟ್ಟಿ	Karnataka Card	Karnataka Card
Address Proof	Address Proof	Voter ID
BPL card (front & Back)	BPL card (front & Back)	BPL card (front & Back)
Estimated Expenses Report from Hospital	Estimated Expenses Report from Hospital	Estimated Expenses Report from Hospital
Passport Size Photo (35*45)	Passport Size Photo (35*45)	Passport size Photograph
Recommendation Letter	Recommendation Letter	Recommendation Letter
Bank Account(Passbook: First Page)	Bank Account(Passbook: First Page)	Bank Account(Passbook: First Page)
Payment/Advance receipts	Payment/Advance receipts	Payment/Advance receipts
Payment Status / ಪಾವತಿ ಸ್ಥಿತಿ	Not Applicable/ಅನ್ವಯಿಸುವುದಿಲ್ಲ	
Payment Mode / ಪಾವತಿ ವಿಧಾನ	Not Applicable/ಅನ್ವಯಿಸುವುದಿಲ್ಲ	
Transaction ID / ವ್ಯವಹಾರದ ಐಡಿ	Not Applicable/ಅನ್ವಯಿಸುವುದಿಲ್ಲ	
Transaction Date and Time / ವ್ಯವಹಾರದ ದಿನಾಂಕ	Not Applicable/ಅನ್ವಯಿಸುವುದಿಲ್ಲ	
Transaction Reference Number / ವ್ಯವಹಾರದ ಉಲ್ಲೇಖ ಸಂಖ್ಯೆ (As applicable)	Not Applicable/ಅನ್ವಯಿಸುವುದಿಲ್ಲ	
Total Amount Paid / ಒಟ್ಟು ಪಾವತಿಸಿದ ಮೊತ್ತ	Not Applicable/ಅನ್ವಯಿಸುವುದಿಲ್ಲ	
Application Fee / ಅರ್ಜಿ ಶುಲ್ಕ	Not Applicable/ಅನ್ವಯಿಸುವುದಿಲ್ಲ	
Service Charge / ಸೇವಾ ಶುಲ್ಕ	Not Applicable/ಅನ್ವಯಿಸುವುದಿಲ್ಲ	
Transaction Charge / ವ್ಯವಹಾರದ ಶುಲ್ಕ	Not Applicable/ಅನ್ವಯಿಸುವುದಿಲ್ಲ	

Note:
1. You can check the status of this service request on website <http://sevasindhu.karnataka.gov.in/>. ಈ ಅರ್ಜಿಯ ಸ್ಥಿತಿ ಗತಿಯನ್ನು ತಿಳಿಯಲು <http://sevasindhu.karnataka.gov.in/> ವೆಬ್‌ಸೈಟ್ ಬಳಸಿ.

ಅರ್ಜಿ ಲೆಕ್ಕಮಾಡಿದುದರ ಹೊರತು ಮತ್ತೆ ಸಹಿ

Click on Export to PDF

The consent of the Aadhaar number holder(s) has been taken for using Aadhaar number(s) for the under-mentioned purpose: This Aadhaar number will be used for verifying the identity of the applicant.

Print Export to PDF Close

Procedure for applying:

- 1) Applicant submits the application
- 2) Verification by DC
- 3) Application verification by CMRF Caseworker (Hospital Verification)
- 4) Verification by Section Officers / Special Officers
- 5) Verification by Under Secretary / Special Officer
- 6) Verification by Joint Secretary
- 7) Verification by Accounts Officer
- 8) Send for DBT by Joint Secretaries for amount disbursement